LEELA-BROOKFIELD DEAL

Conclude probe in two weeks, NCLT directs Sebi

FE BUREAU Mumbai, July 8

THE NATIONAL COMPANY Law Tribunal (NCLT) on Monday directed the Securities and Exchange Board of India (Sebi) to wrap up its investigations into the proposed sale of Hotel Leelaventure's various undertakings to Brookfield in about two weeks, during a hearing on the bankruptcy case against Hotel Leelaventure initiated by JM Financial Asset Reconstruction.

This was after the counsel representing the regulator intimated the tribunal that it will take up to three months to complete ongoing investigations of the proposed sale of Hotel Leelaventure's various undertakings to Brookfield, based on complaints it received from minority shareholders ITC and Life Insurance Corporation of India (LIC).

The NCLT has adjourned hearing on the case to July 25. During the proceedings,

Ashish Pyasi of Dhir & Dhir Associates, counsel to Hotel Leelaventure, argued that Sebi had been directed by the NCLT to complete its examination of ITC's complaint by July 8, but the regulator had not done so, having been provided information by Hotel Leela and JM Financial Asset Reconstruction

The counsel further said in view of the injunction, the deal with Brookfield is stalled and

Company.

erty it owns in Agra was subject to approval of shareholders, lenders and other regulatory, statutory approvals.

A postal ballot notice seeking shareholders' approval to this sale was also issued, with the voting period ending on April 24.

Delhi and Udaipur. The prop-

According to a letter to Hotel Leelaventure, Sebi had already sought comments from the company on alleged violation of provisions pertaining to related-party transactions.

The regulator's directions came within hours of an ITC petition in the NCLT against Hotel Leelaventure, alleging suppression and mismanagement of minority shareholders.

ITC's petition objected to the Brookfield transaction, alleging it would leave Hotel Leelaventure a mere shell with only liabilities while allowing promoters to benefit while leaving minority shareholders holding worthless shares with no underlying business or assets.

₹70K-cr capital infusion in **PSBs** credit positive: S&P

PRESS TRUST OF INDIA New Delhi, July 8

THE PROPOSED ₹70,000-**CRORE** capital infusion into public sector banks (PSBs) will provide a timely booster to these lenders, S&P Global Ratings has said.

the Budget, is likely to be credit positive for the banking sector and the economy, S&P said in a note titled 'India's Budget attempts to address trust deficit in the financial sector'.

"We believe the capital infusion will help PSBs make necessary haircuts on their weak corporate loans and shore up their capital adequacy," said S&P Global Rating credit analyst Geeta Chugh. The capital infusion will help some banks to come out of the central bank's prompt corrective action and resume lending and clean up their balance sheets.

S&P said it believes PSBs still require substantial reforms to improve risk management, service quality, efficiency, and diversity of product offerings. The agency said the government has also signalled liquidity support for financially sound NBFCs. PSBs' purchase of high-rated pooled assets of ₹1 lakh crore will now be eligible for a one-time six months' partial credit guarantee by the government for a first loss of up to 10%.

Incentives to GIFT City could boost financial activities

BHARADWAJ SHARMA Mumbai, July 8

FINANCE MINISTER NIR-MALA Sitharaman has proposed several additional tax benefits to make it attractive for investors to operate out of the International Financial Services Centre (IFSC) at The move, announced in Gujarat International Finance Tec-City (GIFT City) located in Gandhinagar.

> Sops announced in the Budget include extending income tax waiver of up to 10 years from 5 years, exemption from dividend distribution tax from current and accumulated income to companies and mutual funds, exemptions on capital gains tax to Category-III AIFs and interest payment on loan taken from non-residents.

"Also, key measures related to aircraft leasing business, reinsurance business and tax benefits, etc will enable significant offshore finance activities to take place from India," said Tapan Ray, MD & group CEO at GIFT City. Through the Global Securities Market (GSM) platform, India INX has raised \$344.62 billion from 13 debt issues. The GSM is a debt listing platform managed by India INX.

In June, Adani Green Energy through its three subsidiaries became the first issuer of green bonds on that platform. Green bonds of three subsidiaries of Adani Green



Energy worth \$500 million were listed.

At IFSC, a non-resident is currently not required to pay capital gains tax on transfer of specified securities made on a recognised stock exchange in the IFSC. This benefit is proposed to be extended to Category-III AIFs where all unit holders are non-residents.

"Permitting aircraft financing and leasing activity in IFSC will be a boost to GIFT City and help in bringing new business," said V Balasubramaniam, MD & CEO of India International Exchange IFSC. A series of tax concessions have already been provided to businesses being carried out from the IFSC.

At present, dividend distri-

bution tax (DDT) is not levied on distribution of dividend by a company located in IFSC if the same is distributed out of current income. It is proposed to extend this benefit of exemption to distribution out of accumulated profit which has been accumulated by the unit after April 1, 2017 from

operations in IFSC. In order to facilitate setting up of mutual funds in the IFSC it is proposed that there would be no additional tax on distribution of any amount on or after September 1, 2019, by a specified mutual fund out of its income derived from transactions made on a recognised stock exchange located in any IFSC.

Govt injects ₹3.15 lakh crore into PSBs in 11 years

PRESS TRUST OF INDIA New Delhi, July 8

THE GOVERNMENT INFUSED over ₹3.15 lakh crore into public sector banks (PSBs) in the 11 years through 2018-19, Parliament was informed on

Monday.

Minister of state for finance Anurag Singh Thakur said in the Lok Sabha as per RBI guidelines, banks are required to

maintain a minimum capital to risk-weighted assets ratio (CRAR) of 9%.

As on March 31, 2019, all 18 PSBs meet this minimum CRAR requirement, the minister said. PSBs source capital through internal capital generation, mobilisation of capital from markets and infusion by the government. Thus, capital infusion by the government complements PSBs' internal

capital generation and mobil-

cannot be acted upon, further

suggesting that hearing be

deferred because of these

dated March 18, Hotel Leela

informed it has entered into a

binding agreement with a

Brookfield Asset Management

(Brookfield)-sponsored private

real estate fund to sell by way of

slump sale, four hotels the

Leela Group owns. They are

located in Bengaluru, Chennai,

In an exchange notice

"peculiar circumstances".

proposed to make provision isation of capital from the for infusion of ₹70,000 crore markets. The government has into PSBs in the Budget.



NOTICE INVITING e-TENDER MTNL invites online bids from reputed vendors for procurement of VDSL 2 DSLAM with Vectoring (G.993.5) / IP Access Node (Compact type) on Rate Contract Basis for MTNL Delhi and Mumbai. For details log on to website https://eprocure.gov.in/eprocure/app or



MAHARASHTRA SEAMLESS LIMITED

(D.P. JINDAL GROUP COMPANY)

Registered Office.: Pipe Nagar, Village - Sukeli, N.H.17, B.K.G. Road, Taluka-Roha, Distt. Raigad - 402126, Maharashtra; CIN: L99999MH1988PLC080545 Tel.: 02194-238511; E-mail: secretarial@mahaseam.com; Website: www.jindal.com

NOTICE

TRANSFER OF EQUITY SHARES OF THE COMPANY TO INVESTOR EDUCATION & PROTECTION FUND

This Notice is published pursuant to the provisions of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016 ("the Rules") notified by the Ministry of Corporate Affairs, as amended.

The Rules, interalia, provide for transfer of all shares in respect of which dividend has not been paid or claimed by the shareholders for seven consecutive years to the Investor Education and Protection Fund (IEPF) set up by the Central Government. Accordingly, the Company has sent individual communication to those shareholders whose shares are liable to be transferred to IEPF under the said Rules at their latest available address. The Company has also uploaded the details of such shareholders and shares due for transfer to IEPF on its website at www.jindal.com. Shareholders are requested to verify the details of shares liable to be transferred to IEPF.

Shareholders are requested to note that in case the dividend(s) are not claimed by 15th October, 2019, those equity share(s) in respect of which the dividend(s) remain unclaimed, shall be transferred to IEPF without any further notice to the shareholders and no claim shall lie against the Company in respect of the equity share(s) so transferred.

Shareholders may also note that both the unclaimed dividend and the shares transferred to IEPF, including all benefits accruing on such shares, if any, can be claimed back from the IEPF Authority after following the procedure prescribed under the Rules.

Where shares are held in physical form, the Company will issue duplicate share certificate(s) and transfer the said shares to IEPF. Upon issue of such duplicate share certificate(s), the original share certificate(s) will automatically stand cancelled. Where shares are held in demat form, the Company will give appropriate instructions in the form of Corporate action to the Depositories to enable them to transfer the said shares to the demat account of the IEPF Authority.

The Shareholders may further note that the details uploaded by the Company on its website should be regarded and shall be deemed adequate notice in respect of issue of duplicate share certificate(s) by the Company for the purpose of transfer of shares to IEPF pursuant to the Rules.

For any Clarification on the matter, please contact the Company at the Corporate office at Plot No. 30, Institutional Sector - 44, Gurugram - 122 003 or email at secretarial@mahaseam.com or the Company's Registrar and Share Transfer Agent at Alankit Assignments Limited (Unit – Maharashtra Seamless Limited), Alankit Height, 1- E/ 13, Jhandewalan Extension, New Delhi - 110055.

For MAHARASHTRA SEAMLESS LIMITED

Gurugram 8th July, 2019



D.C. GUPTA V.P. & Company Secretary

JINDAL DRILLING & INDUSTRIES LIMITED

(D.P. JINDAL GROUP COMPANY)

Registered Office: Pipe Nagar, Village- Sukeli, N.H.17, B.K.G. Road, Taluka-Roha, Distt. Raigad-402126, Maharashtra; CIN: L27201MH1983PLC233813 Tel.: 02194-238511; E-mail: secretarial@jindaldrilling.in; Website: www.jindal.com

TRANSFER OF EQUITY SHARES OF THE COMPANY TO INVESTOR EDUCATION & PROTECTION FUND

This Notice is published pursuant to the provisions of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016 ("the Rules") notified by the Ministry of Corporate Affairs, as amended.

The Rules, interalia, provide for transfer of all shares in respect of which dividend has not been paid or claimed by the shareholders for seven consecutive years to the Investor Education and Protection Fund (IEPF) set up by the Central Government. Accordingly, the Company has sent individual communication to those shareholders whose shares are liable to be transferred to IEPF under the said Rules at their latest available address. The Company has also uploaded the details of such shareholders and shares due for transfer to IEPF on its website at www.jindal.com. Shareholders are requested to verify the details of shares

Shareholders are requested to note that in case the dividend(s) are not claimed by 15th October, 2019, those equity share(s) in respect of which the dividend(s) remain unclaimed, shall be transferred to IEPF without any further notice to the shareholders and no claim shall lie against the Company in respect of the equity share(s) so transferred.

Shareholders may also note that both the unclaimed dividend and the shares transferred to IEPF, including all benefits accruing on such shares, if any, can be claimed back from the IEPF Authority after following the procedure prescribed under the Rules. Where shares are held in physical form, the Company will issue duplicate share certificate(s) and transfer

will automatically stand cancelled. Where shares are held in demat form, the Company will give appropriate instructions in the form of Corporate action to the Depositories to enable them to transfer the said shares to the demat account of the IEPF Authority. The Shareholders may further note that the details uploaded by the Company on its website should be

the said shares to IEPF. Upon issue of such duplicate share certificate(s), the original share certificate(s)

regarded and shall be deemed adequate notice in respect of issue of duplicate share certificate(s) by the Company for the purpose of transfer of shares to IEPF pursuant to the Rules. For any Clarification on the matter, please contact the Company at the Corporate office at Plot No. 30,

Institutional Sector - 44, Gurugram - 122 003 or email at secretarial@jindaldrilling.in or the Company's Registrar and Share Transfer Agent at Alankit Assignments Limited (Unit – Jindal Drilling & Industries Limited), Alankit Height, 1- E/ 13, Jhandewalan Extension, New Delhi - 110055.

For JINDAL DRILLING & INDUSTRIES LTD.

Gurugram 8th July, 2019



Saurabh Agrawal Company Secretary Membership No.:A36163

KIRLOSKAR INDUSTRIES LIMITED

A Kirloskar Group Company Registered Office: Office No. 801, 8" Floor, Cello Platina, Fergusson College Road, Shivajinagar, Pune 411 005 CIN: L70100PN1978PLC088972



Enriching Lives

NOTICE OF 25™ ANNUAL GENERAL MEETING, E-VOTING AND BOOK CLOSURE DATE

Notice is hereby given that 25th Annual General Meeting (AGM) of Kirloskar Industries Limited (the Company) will be held on Thursday, the 8th day of August 2019, at 2.00 p.m. at S. M. Joshi Socialist Foundation, (S. M. Joshi Hall), S. No. 191/192, Navi Peth, Near Ganjave Chowk, Pune 411 030, to transact the business as set out in the Notice of AGM.

NOTICE is further given that pursuant to the provisions of Section 91 of the Companies Act, 2013, Rules thereof and Regulation 42 of SEBI (Listing Obligations and Disclosure Requirements) Regulations, 2015, the Register of Members and Share Transfer Books of the Company will remain closed from Friday, 2nd August 2019 to Thursday, 8th August 2019, (both days inclusive), for determining the list of members, who will be entitled to receive dividend on equity shares, if declared, at the AGM The Notice of AGM along with the Statement annexed to the Notice pursuant to

the provisions of Section 102 of the Companies Act, 2013 and the Annual Report of the Company for Financial Year 2018-19, have been sent to the Members at their postal addresses or e-mailed at e-mail addresses, registered with the Company / the Depository Participants (DPs) / the Registrar and Share Transfer Agent (R & T Agent), as the case may be. The aforesaid documents are also available on the website of the Company viz., www.kil.net.in

Pursuant to the provisions of Section 108 of the Companies Act, 2013 and Rule 20 of the Companies (Management and Administration) Rules, 2014 and as amended from time to time, Regulation 44 of SEBI (Listing Obligations and Disclosure Requirements) Regulations, 2015 and Secretarial Standard - 2 on General Meetings (SS-2) issued by the Institute of Company Secretaries of India, the Company is providing the facility to its members holding shares as on 1st August 2019, being cut-off date, to exercise their right to vote on all resolutions set forth in the Notice of AGM. The Members may cast their votes using an e-voting system from a place other than the venue of the meeting ('Remote e-voting'). The Company has engaged National Securities Depository Limited (NSDL) to provide Remote e-voting facility. The details of Remote e-voting are as

- Date of completion of sending Notice of AGM along with the Annual Report:
- The Remote e-voting period commences on Monday, 5" August 2019 (9.00 a.m.) and ends on Wednesday, 7" August 2019 (5.00 p.m.).
- 3. Any person, who acquires shares of the Company and become Member of the Company after dispatch of the Notice and holds shares as on the cut-off date i.e. Thursday, 1st August 2019, may obtain the login ID and password by sending a request at evoting@nsdl.co.in or pune@linkintime.co.in. If a person is already registered with NSDL for Remote e-voting, then existing user ID and password can be used for casting vote. If you forgot your password, you can reset your password by using 'Forgot User Details / Password' option available on www.evoting.nsdl.com. A member can also use the OTP (One Time Password) based login for casting the votes on the e-voting system of NSDL
- 4. The Members are also informed that: a. Remote e-voting shall not be allowed beyond 5.00 p.m. on 7th August 2019.
- b. The facility for voting through 'Ballot Form' will be made available at the AGM and the members attending the meeting who have not cast their vote by Remote e-voting shall be able to exercise their right at the meeting through 'Ballot Form'.
- c. A member may participate in the AGM even after exercising his right to vote
- through Remote e-voting but shall not be allowed to vote again at the AGM. d. A person, whose name is recorded in the Register of Members or in the Register of Beneficial Owners maintained by the Depositories as on the Cut-off date i.e. Thursday, 1st August 2019, shall be entitled to avail the facility of either Remote e-voting or voting at the AGM through 'Ballot Form'.
- e. The procedure of electronic voting is available in the Notice of AGM as well as in the email sent to the Members by NSDL.
- 5. The Notice of AGM is available on Company's website viz. www.kil.net.in and on NSDL's website viz. www.evoting.nsdl.com

In case of any queries, you may refer the Frequently Asked Questions (FAQs) for Members and e-voting user manual for Members available on the website www.evoting.nsdl.com under the 'Downloads Section' or you can contact on toll free number 1800-222-990 or Ms. Pallavi Mhatre, Assistant Manager, NSDL, Trade World, A Wing, 4th Floor, Kamala Mills Compound, Senapati Bapat Marg, Lower Parel, Mumbai 400 013 at designated e-mail IDs: evoting@nsdl.co.in or pallavid@nsdl.co.in or at telephone no. (022) 2499 4545, who will address the grievances related to electronic voting. The Members can also write to the Company Secretary at investorrelations@kirloskar.com or at the Registered

The Members can opt for only one mode of voting i.e., either through remote e-voting or through 'Ballot Form'. If a Member casts votes by both modes, voting done through Remote e-voting shall prevail and the 'Ballot Form' shall be treated as invalid.

By the Order of the Board of Directors For KIRLOSKAR INDUSTRIES LIMITED

Place : Pune **ASHWINI MALI** Date : 8 July 2019 Company Secretary

 Tel: +91 20 2970 4374
 Fax: +91 20 2970 4374 Email: investorrelations@kirloskar.com
 Website: www.kil.net.in

Ambuja Cement **AMBUJA CEMENTS LIMITED**

Regd. Office: P.O Ambujanagar, Tal. Kodinar, Dist. Gir Somnath, Gujarat 362715. Corporate Office: Elegant Business Park, MIDC Cross Road "B", Off Andheri-Kurla Road, Andheri (East), Mumbai. 400059. CIN No:L26942GJ1981PLC004717 • Website: www.ambujacement.com email:shares@ambujacement.com

NOTICE

Notice is hereby given pursuant to Regulation 29 read with Regulation 47 of SEBI (Listing Obligations and Disclosure Requirements) Regulations, 2015 that a meeting of the Board of Directors of the Company will be held on Thursday, the

25th July, 2019 to consider, inter alia, the unaudited financial results for the quarter ended 30th June, 2019.

This intimation is also available on the website of the company www.ambujacement.com and on the website of the Stock Exchanges where the shares of the Company are listed at www.bseindia.com and www.nseindia.com

For AMBUJA CEMENTS LTD

Date: 08 July, 2019

Place: Mumbai

RAJIV GANDHI COMPANY SECRETARY

GrameenKoota'

CREDITACCESS GRAMEEN LIMITED (Formerly known as Grameen Koota Financial Services Private Limited)

Regd. Office: New No. 49 (Old No725), 46" Cross, 8" Block, Jayanagar, (Next to Rajalakshmi Kalayana Mantap) Bengaluru KA-560071 CIN: L51216KA1991PLC053425

NOTICE TO SHAREHOLDERS

Notice is hereby given that the 28th Annual General Meeting (AGM) of the Members of CreditAccess Grameen Limited will be held on Thursday, August 1, 2019, at 10:30 a.m. at Pai Vista Convention Hall, II floor, GSB Bhavan, # 34, Patalamma Temple Road, Near South End Circle, Basavanagudi, Bangalore-560004, to transact the business as set out in the Notice separately sent to the Members on July 8, 2019 and also uploaded on the website of the Company, www.grameenkoota.org and on the website of Karvy Fintech Private Limited (Karvy) at http://evoting.karvy.com.

In compliance with the provisions of Regulation 44 of the SEBI

(Listing Obligations and Disclosure Requirements) Regulations, 2015 and Section 108 of the Companies Act, 2013 read with Rule 20 of the Companies (Management & Administration) Rules, 2014, the Company has provided remote e-voting facility for transacting all the items of business through Karvy which will commence on July 29, 2019 (9:00 a.m.) and ends on July 31, 2019 (5:00 p.m.). The remote e-voting module will be disabled by Karvy and the remote e-voting shall not be allowed beyond the said date and time. The Company has appointed CS C Dwarakanath, Company Secretary in Practice, No.31, 3rd Floor, Rear Block, Opp. Karanji Anjaneya Temple, West Anjaneya Temple Street, Basavanagudi, Bangalore-560004, to conduct the scrutiny of the votes cast in the remote e-voting process and poll at the venue of the AGM of the Company.

or in the Register of Beneficial Owners maintained by the Depositories as on cut-off date i.e., Friday, July 26, 2019, only shall be entitled to avail the facility of remote e-voting or voting at the meeting through poll at the venue of AGM. Any person who acquires shares of the Company and becomes Members of the Company after the dispatch of the Notice and holding shares as on July 26, 2019, may approach the Company for issuance of User ID for exercising their votes by electronic means. The Members who have cast their vote by remote e-voting prior to the AGM may also attend the AGM but will not be entitled to cast their vote again.

A person, whose name is recorded in the Register of Members

Members may go through note no. 10 of the AGM Notice relating to shareholder instructions for remote e-voting. All correspondence/queries/grievances relating to instructions on remote e-voting, may be addressed to Mr. Revanth Yeeravalli, Contact No. 040-67162222, at (Unit: CreditAccess Grameen Limited) Karvy Fintech Private Limited, Karvy Selenium Tower B, Plot No. 32, Gachibowli, Financial District, Nanakramguda, Hyderabad-500 032.

The aggregate result of remote e-voting and poll in the AGM will be announced by the Company on its website and will be informed to the Stock Exchange within prescribed time limits after the AGM.

By order of the Board of Directors

Bengaluru July 8, 2019

Syam Kumar R **Company Secretary**



ಪತ್ರಿಕೆ ಬರುತ್ತಿಲ್ಲವೇ?

್ಷ<mark>್ಯ</mark> ಆತ್ಮೀಯ ಓದುಗರೇ 📲 🎤 ವಿಶ್ವವಾಣಿ ಪ್ರತಿಕೆಯ ಚಂದಾದಾರರಾಗಲು ಅಥವಾ ಪತ್ರಿಕೆಯ ಸರಬರಾಜನಲ್ಲ ಸಮಸ್ಯೆ ಇದ್ದಲ್ಲ ಕೂಡಲೇ ಸಂಪರ್ಕಿಸಿ

ಪ್ರಸರಣ ವಿಭಾಗ

6362393959

irculation@vishwavani.news IN THE COURT OF THE SECOND

ADDITIONAL SENIOR CIVIL JUDGE

BANGALORE RURAL DISTRICT AT BANGALORE MISC. NO. 94 / 2015 IN
(0. S. No. 2529 / 2006)
Petitioner: M/s.Megacity (Bangalore)
Developers and builders Ltd. Respondents: H.R.Byrappa & Others Notice to Respondents No.1 to 5 Smt. Lakshmamma, aged about 75 years,

W/o. Sri. H.R.Byrappa. 3. Sri. Rangaswamy, aged about 55 years S/o. Sri H.R. Byrappa 4. Sri.Chennabasappa, aged about 45 years S/o. Sri H.R. Byrappa. All are residing at: Hampapura village, Kengeri hobli, Bangalore South taluk,

Bangalore 5. Sri.T.Thimmegowda alias Ganesh, aged about 28 years. S/o.Late M.Chikkamuttaiah alias Thammayya, Residing at Chikkamutthe gowdanadoddi, Madamaranahalli post,

Yerahalli Dakhale, Kanakapura taluk, amanagaram district. WHEREAS, the petitioner named about filed the case against the respondents to set aside the dismissal order dated 11/08/015 in O.S.No.2529/2006 and restore the suit in

espect of the schedule property mentioned WHEREAS, the above case stand posted for appearance of respondents No.1 to 5 on 27th August at 11:00 AM. Therefore you are nereby summoned to appear in the above who are capable of answering the petitio

awarements. Failing which the matter will be heard and disposal off in your presence. Given under my hand and seal of this cour Advocate for Petitioner T. VENKATAPPA, No. 187, 40 feet Road,

amoda Layout, Bangalore-39. By order of the Court Sd/- Chief Ministerial Officer Senior Civil Judge's Court Bangalore Rural Dist, Bangalore.

ಹಜ್ ಯಾತ್ರೆ: ರಾಜ್ಯದ ಕೋಟಾ ಹೆಚ್ಚಳ

ನಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ರಾಜ್ಯದಿಂದ ಈ ಬಾರಿ ಪವಿತ್ರ ಹಜ್ ಯಾತ್ರೆ ಕೈಗೊಳುವ ಯಾತ್ರಿಗಳ ಸಂಖ್ಯೆ ಕಳೆದ ಬಾರಿ ಗಿಂತ 1,400 ಹೆಚ್ಚಾಗಿದೆ ಎಂದು ಅಲ್ಪಸಂಖ್ಯಾ ತರ ಕಲ್ಯಾಣ, ಹಜ್ ಮತ್ತು ವಕ್ಷ್ ಖಾತೆ ಸಚಿವ ಜಮೀರ್ ಅಹ್ಕದ್ ಖಾನ್ ಹೇಳಿದ್ದಾರೆ.

ಹೆಗಡೆ ನಗರ ಸಮೀಪದ ತಿರುಮೇನಹಳ್ಳಿ ಹಜ್ ಭವನದಲ್ಲಿ ಯಲ್ಲಿರುವ ಆಯೋಜಿಸಿದ್ದ 2019ನೇ ಸಾಲಿನ ಹಜ್ ಯಾತ್ರಾರ್ಥಿಗಳ ಬೀಳ್ಕೊಡುಗೆ ಸಮಾ ರಂಭದಲ್ಲಿ ಮಾತನಾಡಿ, ನಮ್ಮ ರಾಜ್ಯದಿಂದ ಕೇವಲ 5,480 ಮಂದಿಗೆ ಮಾತ್ರ ಹಜ್ ಸಮಿತಿ ಮೂಲಕ ಹಜ್ ಯಾತ್ರೆಗೆ ಹೋಗಲು ಅವಕಾಶವಿತು. ಮೊದಲ ಬಾರಿ ಸಚಿವನಾದಾಗ ಶಾಸಕ

ಸ್ವಯಂ ಸೇವಕರಿಂದ ಹಜ್ ಶಿಬಿರ ಯಶಸ್ವಿ

2018ರಲ್ಲಿ ನಾನು ಮತ್ತೊಮ್ಮೆ ಸಚಿವನಾದ ಬಳಿಕ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುರ್ಖ್ತಾ ಅಬ್ಬಾಸ್ ನಖ್ವಿಯನ್ನು ಭೇಟಿ ಮಾಡಿ ಹಜ್ ಯಾತ್ರಿಗಳ ಕೋಟಾ ಹೆಚ್ಚಿಸುವಂತೆ ಮನವಿ ಮಾಡಿದೆ. ಅದರ ಪರಿಣಾಮವಾಗಿ ಈ ಬಾರಿ 1,400 ಕೋಟಾ ಹೆಚ್ಚಾಗಿದೆ ಎಂದು ಜಮೀರ್ ಖಾನ್ ತಿಳಿಸಿದರು. ಹಲವು ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಹಚ್ ಯಾತ್ರಿಕರ ಶಿಬಿರವು ಯಶಸ್ತಿಯಾಗಲು, ನಾವು ಕಾರಣಕರ್ತರಲ್ಲ. ಇಲ್ಲಿ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಹಗಲು ರಾತ್ರಿ ದುಡಿಯುವ ಸ್ವಯಂ ಸೇವಕರಿಂದ ಈ ಹಜ್ ಶಿಬಿರ ಯಶಸ್ತಿಯಾಗುತ್ತಿದೆ ಎಂದಿದ್ದಾರೆ.

> ಮಿತ್ರರಾದ ಎನ್.ಎ.ಹ್ಯಾರಿಸ್ ಸೇರಿದಂತೆ ಇನ್ನಿತರರ ಜತೆ ದಿಲ್ಲಿಗೆ ಹೋಗಿ ಕೇಂದ್ರ ಸರಕಾ ರದ ಮೇಲೆ ಒತ್ತಡ ಹೇರಿ, ನಮ್ಮ ಕೋಟಾವನ್ನು 1,700 ಹೆಚ್ಚಿಸಿಕೊಂಡು ಬಂದಿದ್ದೇವೆ ಎಂದರು.

ರಾಜ್ಯದಿಂದ ಹಜ್ ಯಾತ್ರೆ ಕೈಗೊಳ್ಳುವ

ದೇಶಕ್ಕಾಗಿ ಪ್ರಾರ್ಥಿಸಿ. ಇಲ್ಲಿ ಕೋಮು ಸೌಹಾರ್ದತೆ, ಶಾಂತಿ, ಸಮೃದ್ಧಿ ನೆಲೆಸುವಂತೆ ಅಲ್ಲಾಹ್ ನಲ್ಲಿ ಬೇಡಿಕೊಳ್ಳಿ ಎಂದು ಮಾಡಿದರು.

ರಾಜ್ಯ ಹಜ್ ಸಮಿತಿ ಅಧ್ಯಕ್ಷ ಆರ್. ರೋಷನ್ ಬೇಗ್ ಮಾತನಾಡಿ, ರಾಜ್ಯದ ಹಜ್ ಯಾತ್ರಿಗಳಿಗೆ ಈ ಹಿಂದೆ ಸಿಗುತ್ತಿದ್ದ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಪ್ರತಿ ಬಾರಿಯೂ ರಾತ್ರಿ ವೇಳೆಯಲ್ಲಿ ನಿರ್ದಿಷ್ಟ ಸಮಯದಲ್ಲಿ ವಿಮಾನ ಹಾರಾಟವಾಗುತ್ತಿತ್ತು. ಆದರೆ ಈ ಬಾರಿ ವಿಮಾನಗಳ ಹಾರಾಟದ ಸಮಯ ಬದಲಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೃಷ್ಣಭೈರೇಗೌಡ, ಸಚಿವರಾದ ಯು.ಟಿ.ಖಾದರ್, ರಹೀಮ್ ಖಾನ್, ಮಾಜಿ ಸಚಿವ ರೆಹಮಾನ್ ಖಾನ್, ಎಂಎಲ್ಸಿ ನಸೀರ್ ಅಹ್ಡದ್ ಇದ್ದರು.



ಅಗ್ರಿ ಗೋಲ್ಡ್ ಠೇವಣಿ ವಂಚಿತರಿಗೆ ಪರಿಹಾರ ಒದಗಿಸುವಂತೆ ಒತಾಯಿಸಿ ಹಣ ಹೂಡಿಕೆದಾರರು ನಗರದ ಫ್ರೀಡಂಪಾರ್ಕ್ ಬಳಿ ಪ್ರತಿಭಟನೆ ನಡೆಸಿದರು.

IN THE COURT OF THE SENIOR CIVIL **JUDGE AT ANEKAL**

0.S 369/2017 Plaintiff : Sri Deva Prasad s/o Anthony Raj Aged about 39 years. R/at ward No.6 Subhash Nagara Behind KEB Anekal Town Bangalore Urban District

Defendant: Sri N.H. Sarabha Reddy and others Suit summons to the defendants 1 to 3 under Order 5 Rule20(1-A) of CPC. 1. Sri N.H.Sarabha Reddy S/o late

N.H.P.Shiva Reddy Aged about 41 years R/ at C-17, Kudremukh Colony Koramangala 2ndBlockBangalore-342.Sri.A.Prabhakar S/o A.Yerry Swamy Aged about 45 years R/at No. 1079/4, 13th A Main HAL 2nd Stage Indira Nagar Bangalore-70 3. Sri. N.H.Bhaskar Reddy S/o late NHP Shiva Reddy Aged about 46 years R/at No. 70, 1st Cross, 9th Main, HAL 3nd Stage Indira Nagar Bangalore-70 **PUBLIC SUMMONS**

Whereas the plaintiffs has filed above suit for declaration and permanent injunction in respect of the old survey No. 81, new survey No. 81/2, Measuring 0.30 guntas, situated at Hennagara Village Jigani Hobli, Anekal Taluk and bounded by: East by: remaining land in survey No. 81. West by: Masthenahalli Yelle, North by: Land of Arasappa, South by: Land of Sharadhamma. You are hereby summoned/Notice to appear before this court in person of by pleader on 30-07-2019 at 11'o' Clock to answer the same failing which the suit will be disposed of ex-party. Given under my hand and the seal of the court on this 25th day of April at 2019

By the order of court Sd/-, Sheristadar **Chief Ministerial Officer** Senior Civil Judge JMFC Court at

Advocate for Plaintiff, C.Muniyappa Building Near Dr.Mohan Clinic Anekal Town **Bangalore Urban District.**

GrameenKoota°

ಕ್ರೆಡಿಟ್ಆ್ಯಕ್ಸೆಸ್ ಗ್ರಾಮೀಣ್ ಲಿಮಿಟೆಡ್

(ಈ ಹಿಂದಿನ ಗ್ರಾಮೀಣ್ ಕೂಟ ಫೈನಾನ್ಷಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್)

ನೋಂದಾಯಿತ ಕಚೇರಿ: ಹೊಸ ನಂ. 49 (ಹಳೆಯ ನಂ.725), 46ನೇ ಕ್ರಾಸ್,

8ನೇ ಬ್ಲಾಕ್, ಜಯನಗರ, (ರಾಜಲಕ್ಷ್ಮೀ ಕಲ್ಯಾಣ ಮಂಟಪದ ಪಕ್ಕ), ಬೆಂಗಳೂರು ಕೆಎ–560071

CIN: L51216KA1991PLC053425

ಷೇರುದಾರರಿಗೆ ಸೂಚನೆ

ಸದಸ್ಯರಿಗೆ ಜುಲೈ 8, 2019 ರಂದು ಪ್ರತ್ಯೇಕವಾಗಿ ಕಳಿಸಿದಂತೆ ಹಾಗೂ ಕಂಪನಿಯ

ವೆಬ್ಸ್ಪಟ್ www.grameenkoota.org ಹಾಗೂ ಕಾರ್ವಿ ಫಿನಟೆಕ್ ಪ್ರೈವೇಟ್ ಲಿಮಿಟೆಡ್

(ಕಾರ್ವಿ) ವೆಬ್ಸೈಟ್ http://evoting.karvy.comನಲ್ಲಿ ಅಪ್ಲೋಡ್ ಮಾಡಿದಂತೆ ವ್ಯವಹಾರಗಳನ್ನು ನಡೆಸಲು ಕ್ರೆಡಿಟ್ಆ್ಯಕ್ಸೆಸ್ ಗ್ರಾಮೀಣ್ ಲಿಮಿಟೆಡ್ನ ಸದಸ್ಯರ 28ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಗುರುವಾರ, ಆಗಸ್ಟ್ 1, 2019ರಂದು ಬೆಳಗ್ಗೆ 10.30 ಕ್ಕೆ

ಪೈ, ವಿಸ್ಟಾ, ಕನ್ವೆ ನ್ಷನ್ ಹಾಲ್, 2ನೇ ಅಂತಸ್ತು , ಜಿಎಸ್ಬಿ ಭವನ, ನಂ. 34, ಪಟಾಲಮ್ಮ ದೇವಸ್ಥಾನದ ರಸ್ತೆ , ಸೌತ್ ಎಂಡ್ ಸರ್ಕಲ್ ಬಳಿ, ಬಸವನಗುಡಿ, ಬೆಂಗಳೂರು–560004

ಸೆಬಿ (ಲಿಸ್ಟಿಂಗ್ ಆಬ್ಲಿಗೇಶನ್ಸ್ ಅಂಡ್ ಡಿಸ್ಕ್ಲೊಶರ್ ರಿಕ್ಷ್ಟ್ರರ್ಮೆಯಟ್ಸ್) ರೆಗ್ಯುಲೇಶನ್ಸ್,

2015ರ ರೆಗ್ಯುಲೇಶನ್ 44ರ ಹಾಗೂ ಕಂಪನೀಸ್ (ಮ್ಯಾನೇಜ್ಮುಂಟ್ ಆಂಡ್

ಅಡ್ಡಿನಿಸ್ಟೇಶನ್)ರೂಲ್ಸ್ 2014ರೊಂದಿಗೆ ಓದಿಕೊಳ್ಳುವ ಕಂಪನಿ ಕಾಯಿದೆ, 2013ರ

ಸೆಕ್ಷನ್ 108ರಲ್ಲಿನ ಅವಕಾಶಗಳ ಬದ್ಧತೆಗಾಗಿ, ವ್ಯವಹಾರದ ಎಲ್ಲ ಅಂಶಗಳನ್ನು

ವ್ಯವಹರಿಸಲು ಕಂಪನಿಯು ಇ–ಮತದಾನದ ವ್ಯವಸ್ಥೆಯನ್ನು ಕಾರ್ವಿಯ ಮೂಲಕ

ಮಾಡಿದ್ದು, ಅದು ಜುಲೈ 29, 2019ರಂದು (ಬೆಳಗ್ಗೆ 9.00) ಆರಂಭಿಸುವುದಲ್ಲದೆ, ಜುಲೈ 31, 2019ರಂದು (ಸಂಜೆ 5.00) ಕೊನೆಗೊಳಿಸುವುದು. ರಿಮೋಟ್ ಇ–ಮತದಾನ

ಮಾಡ್ಯೂಲನ್ನು ಕಾರ್ವಿ ಅನರ್ಹಗೊಳಿಸುವುದಲ್ಲದೆ, ಮೇಲೆ ಹೇಳಿದ ದಿನಾಂಕ ಮತ್ತು

ಸಮಯದ ನಂತರ ಇ–ಮತದಾನಕ್ಕೆ ಸಾಧ್ಯವಿರುವುದಿಲ್ಲ ರಿಮೋಟ್ ಇ–ಮತದಾನದ

ಪ್ರಕ್ರಿಯೆಯಲ್ಲಿನ ಮತಗಳ ಅವಶ್ಯಕ ಪರಿಶೀಲನೆ ನಡೆಸಲು ಹಾಗೂ ಕಂಪನಿಯ ಎಜಿಎಂ

ಸ್ಥಳದಲ್ಲಿ ಮತದಾನ ನಡೆಸಲು ಕಂಪನಿಯು ಸಿಎಸ್ ಸಿ ದ್ವಾರಕಾನಾಥ್, ಕಂಪನಿ ಸೆಕ್ರೆಟರಿ

ನಂ. 31, 3ನೇ ಅಂತಸ್ತು ರಿಯರ್ ಬ್ಲಾಕ್, ಕಾರಂಜಿ ಆಂಜನೇಯ ದೇವಸ್ಥಾನದ ಎದುರಿಗೆ,

ಪಶ್ಚಿಮ ಆಂಜನೇಯ ದೇವಸ್ಥಾನ ರಸ್ತೆ , ಬಸವನಗುಡಿ, ಬೆಂಗಳೂರು-560004 ಇವರ

ಕಟ್ ಆಫ್ ದಿನಾಂಕ ಅಂದರೆ, ಶುಕ್ರವಾರ, ಜುಲೈ 26, 2019ರಲ್ಲಿಯಂತೆ ಡಿಪಾಸಿಟರೀಸ್

ಅವರು ನಿರ್ವಹಿಸುವ ರಿಜಿಸ್ಟರ್ ಆಫ್ ಬೆನಿಫಿಶಿಯಲ್ ಓನರ್ಗ್ಸನಲ್ಲಿ ಅಥವಾ ರಿಜಿಸ್ಟರ್ ಆಫ್

ಮೆಂಬರ್ಗ್ಗನಲ್ಲಿನ ದಾಖಲೆಯಲ್ಲಿ ಹೆಸರು ಇರುವ ವ್ಯಕ್ತಿಯು ಮಾತ್ರವೇ ಇ–ಮತದಾನದ

ವ್ಯವಸ್ಥೆಯನ್ನು ಬಳಸಿಕೊಳ್ಳಲು ಅಥವಾ ಎಜಿಎಂ ಸ್ಥಳದಲ್ಲಿನ ಚುನಾವಣೆಯಲ್ಲಿ ಮತದಾನ

ಮಾಡಲು ಅರ್ಹರಾಗಿರತಕ್ಕದ್ದು. ಸೂಚನೆ ಕಳಿಸಿದ ನಂತರ ಕಂಪನಿಯ ಷೇರುಗಳನ್ನು

ತೆಗೆದುಕೊಂಡು ಕಂಪನಿಯ ಸದಸ್ಯರಾದವರು ಹಾಗೂ ಜುಲೈ 26, 2019ರಲ್ಲಿಯಂತೆ

ಷೇರುಗಳನ್ನು ಹೊಂದಿರುವವರು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ತಮ್ಮ ಮತ

ಚಲಾಯಿಸಲು ಯೂಸರ್ ಐಡಿ ಪಡೆದುಕೊಳ್ಳಲು ಕಂಪನಿಯನ್ನು ಸಂಪರ್ಕಿಸಬಹುದು.

ಎಜಿಎಂಗೆ ಮೊದಲು ಇ–ಮತದಾನದ ಮೂಲಕ ತಮ್ಮ ಮತ ಚಲಾಯಿಸಿದ ಸದಸ್ಯರು,

ಎಜಿಎಂನಲ್ಲಿ ಭಾಗವಹಿಸ ಬಹುದಾದರೂ ಮತ್ತೊಮ್ಮೆ ಮತ ಚಲಾಯಿಸಲು

ರಿಮೋಟ್ ಇ–ಮತದಾನಕ್ಕೆ ಷೇರುದಾರರಿಗೆ ಸೂಚನೆಗಳಿಗೆ ಸಂಬಂಧಿಸಿದಂತೆ ಸದಸ್ಯರು

ಎಜಿಎಂ ಸೂಚನೆಯ ಅಂಶ ನಂ. 10, ಪರಿಶೀಲಿಸ ಬಹುದು. ರಿಮೋಟ್ ಇ–ಮತದಾನಕ್ಕೆ

ಸಂಬಂಧಿಸಿದಂತೆ ಎಲ್ಲ ವ್ಯವಹಾರಗಳು/ಪ್ರಶ್ನೆಗಳು/ತೊಂದರೆಗಳ ಬಗ್ಗೆ ಸದಸ್ಯರು

ಶ್ರೀ ರೇವಂತ್ ಈರವಳ್ಳಿ , ಸಂಪರ್ಕ ನಂ. 040–67162222 ಅವರನ್ನು (ಯೂನಿಟ್:

ಕ್ರೆಡಿಟ್ಆ್ಯಕ್ಸೆಸ್ ಗ್ರಾಮೀಣ್ ಲಿಮಿಟೆಡ್) ಕಾರ್ವಿ ಫಿನ್ಟೆಕ್ ಪ್ರೈವೇಟ್ ಲಿಮಿಟೆಡ್,

ಕಾರ್ವಿ ಸೆಲೆನಿಯಮ್ ಟವರ್ ಬಿ, ಪ್ಲಾಟ್ ನಂ. 32, ಗಾಚೆಬೌಲಿ, ಫೈನಾನ್ಷಿಯಲ್ ಡಿಸ್ಟ್ರಿಕ್ಟ್ ,

ಇ–ಮತದಾನದ ಹಾಗೂ ಎಜಿಎಂ ನಲ್ಲಿನ ಸರಾಸರಿ ಫಲಿತಾಂಶವನ್ನು ಕಂಪನಿಯು ತನ್ನ

ವೆಬ್ಸೈಟ್ ನಲ್ಲಿ ಘೋಷಿಸುವುದಲ್ಲದೆ, ಎಜಿಎಂ ನಂತರ ನಮೂದಿತ ಸಮಯದ

ಅರ್ಹರಾಗಿರುವುದಿಲ್ಲ.

ವಿಳಾಸದಲ್ಲಿ ಏರ್ಪಡಿಸಲಾಗುವುದೆಂದು ಈ ಮೂಲಕ ಸೂಚನೆ ನೀಡಲಾಗುತ್ತಿದೆ.

ಕುಡಿದ ಮತ್ತಿನಲ್ಲಿ ಜಗಳ; ಕೊಲೆಯಲ್ಲಿ ಅಂತ್ಯ

ನಡೆದಿದೆ. ಚೌಡಪ್ರಕಾಲೋನಿಯ ವಂಸಂತ್ಕುವಾರ್(34)

ಕೊಲೆಯಾದ ದುರ್ದೈವಿ. ಕಮಲ್ ಕೊಲೆ ಮಾಡಿರುವ ಆರೋಪಿ. ಆಟೋ ಚಾಲನೆ ಮತು

ಪೆಂಟಿಂಗ್ ಕೆಲಸ ಮಾಡುತಿದ್ದ ವಂಸತ್ ಮತ್ತು ನೆರೆಮನೆಯ ಕಮಲ್ ಇಬ್ಬರು ಸ್ನೇಹಿತರು. ರಾತ್ರಿ

ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಇಬ್ಬರೂ ಮದ್ಯ ಸೇವಿಸಿ, ಪಾದರಾಯನಪುರದ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಚೌಡಪ್ರ ಕಾಂಪೌಂಡ್ ಬಳಿ 12.30ರ ವೇಳೆಗೆ ಘಟನೆ ಜೆ.ಜೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವಾಗ ಇಬ್ಬರು ಜಗಳವಾಡಿದ್ದಾರೆ. ಜಗಳ ವಿಕೋ ಪಕ್ಕೆ ತಿರುಗಿದಾಗ ಕಮಲ್ ಚಾಕುವಿನಿಂದ ವಸಂತ್ಗೆ ಇರಿದಿದ್ದಾನೆ. ಗಂಭಿರವಾಗಿ ಗಾಯಗೊಂಡಿರುವ ವಸಂತ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ತ್ತಾದರೂ ಚಿಕಿತ್ಸೆ ಫಲಿಸದೇ ಸೋಮವಾರ ಮೃತಪಟ್ಟಿದ್ದಾನೆ. ಜೆಜೆ ನಗರ ಠಾಣೆ ಪೊಲೀಸರು ಸ್ಥಳ ಕ್ಕೆ ತೆರಳಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂ ಡು ಆರೋಪಿ ಕಮಲ್ ನನ್ನು ವಶಕ್ಕೆ ಪಡೆದಿದ್ದಾರೆ.

ಲಾರಿಗೆ ಕಾರು ಡಿಕ್ಷಿ: ಸಳದಲೇ ವ್ಯಕ್ತಿ **ಬೆಂಗಳೂರು:** ನಿಂತಿದ್ದ ಲಾರಿಗೆ ಕಾರು ಡಿಕ್ಕೆ ಹೊಡೆದ ವೇಳೆ, ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಮೃತಪಟ್ಟಿದ್ದು

ಪರಿಣಾಮ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜೋರಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಈ



ಟಿಬೆಟ್ ದೋರ್ಜೆ(60) ಮೃತ ವ್ಯಕ್ತಿ ಫೋರ್ಟ್ ಟೋಲ್ ಸಮೀಪ ಸಾದಹಳ್ಲಿಗೇಟ್ ಬಳಿ ಸಿಗ್ನಲ್ ಬಿದ್ದಿತ್ತು. ಇದನ್ನು ಕಂಡ ಲಾರಿ ಚಾಲಕ ಲಾರಿಯನ್ನು ಮಾಡಿದ್ದಾನೆ. ಈ ಸಂದರ್ಭದಲ್ಲಿ ಹಿಂಬದಿಯಿಂದ

ಅಪಘಾತವಾದ ಸಮಯದಲ್ಲಿ ಗಾಯಾಳುಗಳು ರಕ್ತದ ಮಡುವಿನಲ್ಲಿದ್ದರೂ, ಜನರು ಅವರ ನೆರವಿಗೆ ಬರಲೇ ಇಲ್ಲ. ಕೆಲ ಕಾಲ ಆ್ಯಂಬುಲೆನ್ನ್ ಗಾಗಿ ಕಾಯುತ್ತ ಮಾನವೀಯತೆ ಮೆರೆತ ಜನರು ಗಾಯಗೊಂಡವರನ್ನು ನೋಡುತ್ತಾ ಸುಮ್ಮನೆ ಇದ್ದರು. ಬಳಿಕ ಬಂದ ಯೋಧರೊಬ್ಬರು ಗಾಯಾಳುಗಳನ್ನು ಆ್ಯಂಬ್ಯುಲೆನ್ಫ್ ಎತ್ತಿಕೊಂಡು ಹೋಗಿ ಮಾನವಿಯತೆ ಮೆರೆದಿದ್ದಾರೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

ಸುಪ್ರೀಂನಲ್ಲಿ ಶ್ರೀರಾಮಚಂದ್ರಾಪುರ ಮಠಕ್ಕೆ ಮಹತ್ವದ ಗೆಲುವು

ಬೆಂಗಳೂರು: ಗೋಕರ್ಣದ ಶ್ರೀಮಹಾ ಬಲೇಶ್ವರ ದೇವಾಲಯದ ಪೂಜಾಹಕ್ಕು ನೀಡುವ ಬಗ್ಗೆ ಸಲ್ಲಿಸಿದ ಪ್ರಕರಣಕ್ಕೆ ಸಂಬಂ ಧಿಸಿ ಸರ್ವೋಚ್ಛ ನ್ಯಾಯಾಲಯವು ಸೋಮವಾರ ಮಹತರ ಆದೇಶ ನೀಡಿದ್ದು, ಸ್ವಾಮೀಜಿಯವರು ಸೇರಿ ದಂತೆ, ದೇವಾಲಯದ ಆಡಳಿತ ವ್ಯವಸ್ಥೆ ಮೇಲೆ ಹೈಕೋರ್ಟ್ ಏಕಸದಸ್ಯ ಪೀಠ ಸ್ವಯಂ ಪ್ರೇರಿತ ನ್ಯಾಯಾಂಗನಿಂದನೆ ಅರ್ಜಿ ದಾಖಲಿಸುವಂತೆ ಆದೇಶಿಸಿದ್ದ ಪ್ರಕರಣಕ್ಕೆ ತಡೆ ನೀಡಿ; ಪ್ರತಿವಾದಿಗಳಿಗೆ ನೋಟಿಸ್ ಜಾರಿಮಾಡಿದೆ.

ಮಹಾಬಲೇಶ್ವರ ದೇವರ ಪೂಜೆಯ ಹಕ್ಕು ನೀಡಬೇಕೆಂದು ದಾಖಲಿಸಿದ್ದ ಪ್ರಕರ ಣಕ್ಕೆ ಸಂಬಂಧಿಸಿ, ಶ್ರೀಮಠವು ಅರ್ಜಿಯ ನ್ನು ವಾಪಸ್ಸು ಪಡೆದಿದ್ದರೂ, ಉಚ್ಚ ನ್ಯಾಯಾಲಯವು (ಧಾರವಾಡ ಪೀಠ) ದೇವಾಲಯದ ಆಡಳಿತ ಮತ್ತು ಶ್ರೀಸಾಮೀಜಿ ವಿರುದ್ಧ ಸುಮೋಟೋ ನ್ಯಾ ಯಾಂಗ ನಿಂದನೆ ಪ್ರಕರಣವನ್ನು ದಾಖಲಿ ಸುವಂತೆ ಆದೇಶಿಸಿತ್ತು. ಇದನ್ನು ಸುಪ್ರೀಂ ಕೋರ್ಟಿನಲ್ಲಿ ಶ್ರೀಮಠವು ಪ್ರಶ್ನಿಸಿತ್ತು. ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾ ರಣೆ ನಡೆದಿದ್ದು, ವಾದ – ವಿವಾದಗಳನ್ನು

ಆಲಿಸಿದ ನ್ಯಾಯಾಲಯವು ಧಾರವಾಡ ಉಚ್ಚನ್ಯಾಯಾಲಯದ ಆದೇಶದ ಹಿಂದೆ ಹಲವು ವಿಷಯಗಳು ಒಳಗೊಂಡಿದೆ. ಆದ್ದರಿಂದ ಈ ಬಗ್ಗೆ ಸಮಗ್ರವಾಗಿ ವಿಚಾ ರಣೆ ನಡೆಸುತ್ತೇವೆ ಎಂದ ನ್ಯಾಯಾಲಯ ರಾಜ್ಯ ಉಚ್ಚೆ ನ್ಯಾಯಾಲಯದ ಆದೇಶ ವು ವ್ಯಾಪ್ತಿ ಮೀರಿದ ಕ್ರಮವಾಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿ ಶ್ರೀ ಮಠದ ಅರ್ಜಿಯನ್ನು ಮಾನ್ಯ ಮಾಡು ವುದರ ಮೂಲಕ ಉಚ್ಚೆ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ

ಕಂಬ ತಯಾರಿಕಾ ಘಟಕದ ಸಿಮೇಂಟ್

ಧೂಳು, ಎಂಸ್ಯಾಡ್ ಧೂಳೆಲ್ಲ ರೈತ ಶ್ರೀನಿ

ಮಾಗಡಿ: ಚಿಕ್ಕಬಳ್ಳಾಪುರ ಸಂಸದ ಬಚ್ಚೇ ಗೌಡರ ಸೊಸೆ ಒಡತನದ ಸಿಮೇಂಟ್ ವಿದ್ಯುತ್ ಕಂಬ ಫ್ಯಾಕ್ಟರಿಯಿಂದ ನೂರಾ ರು ರೈತರಿಗೆ ತೊಂದರೆಯಾಗುತ್ತಿದ್ದು ಅಧಿಕಾರಿಗಳು ಕಂಡರು ಕಾಣದಂತೆ ವರ್ತಿ ಸುತ್ತಿರುವುದರ ವಿರುದ್ಧ ರೈತರು ಅಧಿಕಾ ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕಿನ ನಾರಸಂದ್ರ ಗ್ರಾಪಂ ವ್ಯಾಪ್ತಿಯಲ್ಲಿ ಸಂಸದ ಬಚ್ಚೇಗೌಡರ ಸೊಸೆ

ವಾಸ್ ತೋಟದದಲ್ಲಿ ಬೆಳೆದಿರುವ ರಾಗಿ, ರೇಷ್ಟೆ, ಅಡಿಕೆ, ತೆಂಗು, ಬಾಳೆ, ನಿಂಬೆ, ಕರಿ ಬೇವು, ನುಗ್ಗೆ, ಸೇರಿದಂತೆ ನಾನಾ ಬೆಳೆಗಳ ಮೇಲೆ ಮತ್ತು ಅಕ್ಕಪಕ್ಕಗಳ ಖುಷ್ಕಿ ಜಮೀ ನುಗಳಿಗೆ ಸೇರುತ್ತಿರುವುದರಿಂದ ರೈತರು ಬೆಳೆದ ಬೆಳೆಗಳ ಮೇಲೆ ಧೂಳು ತುಂಬಿ ಕೊಂಡು ಬೆಳೆಗಳೆಲ್ಲ ನಾಶವಾಗುತ್ತಿದೆ. ಪ್ರತಿಭಾ ಶರತ್ ಗೌಡ ಒಡತನದ ವಿದ್ಯುತ್

ವಿಸ್ತೀರ್ಣದಲ್ಲಿ ಭೂ ಪರಿವರ್ತನೆಯಾಗದೆ ಈ ತಯಾರಿಕಾ ಘಟಕ ಸ್ವಾಪಿಸಿದ್ದು ಸ್ಥಳಿಯ ಪಂಚಾಯಿತಿ ಹಣದ ಆಸೆಗೆ ರೈತರ ಹಿತ ಕಾಪಾಡದೆ ಕಳೆದ ಭಾರಿ ಅನು ಮತಿ ನೀಡಿದ್ದು, ಈ ಭಾರಿ ಅನುಮತಿ ನೀಡಲು ಮುಂದಾಗಿದೆ ಈ ಬಗ್ಗೆ ಎಚ್ಚೆತ್ತ ರೈತರು ಇಂದು ನಾರಸಂದ್ರ ಗ್ರಾಪಂಗೆ ಭೇಟಿ ನೀಡಿ ಅನುಮತಿ ನೀಡಬಾರದು ಎಂದು ಮನವಿ ಮಾಡಿ ರೈತರು ಪಿಡಿಒ ನಾರಸಂದ್ರ ಗ್ರಾಮ ಬಳಿಯ 3 ಎಕರೆ ವಿರುದ್ಧ ಟೀಕಾ ಪ್ರಹಾರ ನಡೆಸಿದರು.



ನಗರದ ಸುಧಾಮ ನಗರ ವಾರ್ಡ್ ಬೆಂಗಳೂರು ಓನ್ ಕೇಂದ್ರವನ್ನು ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಶ್ರೀಗಳು ಮತ್ತು ಮಫ್ತಿ ಮೊಹಮ್ಮದ್ ಅಶ್ರಪ್ ಅಲಿ ಹಾಗೂ ರವರೆಂಡ್ ಅಲ್ಫ್ರೆಂಡ್ ಅವರು ಉದ್ಘಾಟಿಸಿದರು. ಮಾಜಿ ಶಾಸಕ ಆರ್.ವಿ.ದೇವರಾಜ್, ಬಿಬಿಎಂಪಿ ಸದಸ್ಯ ಆರ್.ವಿ.ಯುವರಾಜ್ ಇತರರು ಇದ್ದರು.

ಉಗ್ರ ಹಬೀಬುರ್ ವಾಸವಿದ್ದ ಮನೆ ಪರಿಶೀಲನೆ

ನಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಚಿಕಬಾಣಾವರದ ಬಾಡಿಗೆ ಮನೆಯಲಿ ಸ್ಪೋಟಕ ವಸ್ತುಗಳು ಸಿಕ್ಕ ಹಿನ್ನೆಲೆಯಲ್ಲಿ ಎನ್ ಐಎ(ರಾಷ್ಟ್ರೀಯ ತನಿಖಾ ಅಧಿಕಾರಿಗಳು ಶಂಕಿತ ಉಗ್ರ ಹಬೀಬುರ್ ರೆಹಮಾನ್ ನ ವಾಸವಿದ್ದ

ನಾಗಿದ್ದ ಶಂಕಿತ ಉಗ್ರ ಹಬೀಬುರ್ ರೆಹಮಾನ್ ವಾಸವಿದ್ದ ಬಾಡಿಗೆ ಮನೆಯಲ್ಲಿ ಭಾನುವಾರ ಏಳು ಬಾಂಬ್ಗಳ ಜತೆ ಒಂದು ಪಿಸ್ತೂಲ್ ಪತ್ತೆಯಾಗಿತ್ತು. ಆ ಮನೆಯ ನ್ನುಎನ್ಐಎ ಅಧಿಕಾರಿಗಳು ಸೋಮವಾರ ಬೆಳಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ.

ಎನ್ಐಎ ಅಧಿಕಾರಿಗಳ ಪರಿಶೀಲನೆ ಕಾರ್ಯಕ್ಕೆ ಸ್ಥಳೀಯ ಪೊಲೀಸರು ಸಹಕಾರ

ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬಗ್ಗೆ ಮಾಹಿತಿ ದೊರೆತ ಮೇರೆಗೆ ಭಾನುವಾರ ಸಂಜೆಯಿಂದ ಐಎನ್ಎ ಅದಿಕಾರಿಗಳು ಮನೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಟಿಫನ್ ಬಾಕ್ಷ್ ನಲ್ಲಿ ಬಾಂಬ್, ಪಿಸ್ತೂಲ್, ಸೋಟಕ

ಹಬೀಬುರ್ ವರ್ಷದ ಹಿಂದೆ ಬಾಡಿಗೆಗೆ ಇದ್ದ. ಆರು ತಿಂಗಳಿಂದ ಆತ ಪತ್ತೆ ಇರಲಿಲ್ಲ. ಮತ್ತೊಬ್ಬರಿಗೆ ಬಾಡಿಗೆ ಕೊಡುವ ಕಾರಣಕ್ಕೆ ಮನೆಯ ಬೀಗ ಒಡೆದು ಮನೆಯಲ್ಲಿದ್ದ ವಸ್ತುಗಳನ್ನು ಮೂಟೆ ಕಟ್ಟಿ ಇಟ್ಟಿದ್ದೆವು. ಆ ನಂತರ ಬಾಡಿಗೆ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಲಾಗಿದೆ. ಎನ್ಐಎ ಅಧಿಕಾರಿಗಳು ಬಂದಾಗಲೇ ನಮಗೆ ಆತ ಉಗ್ರ ಅನ್ನುವ ನೀಡಿದ್ದರು. ವರ್ಷಗಳ ಹಿಂದೆ ಉಗ್ರ ಮಾಹಿತಿ ಗೊತ್ತಾಗಿದ್ದು ಎಂದು ಮನೆ

ಬಾಡಿಗೆ ಮನೆಯ ಸುತಮುತಲಿನ ಮೂಲೆ ಮೂಲೆಯನ್ನು ನಡೆಸುತ್ತಿರುವ ಅಧಿಕಾರಿಗಳು, ತಯಾರಿಕೆಗೆ ಯತ್ನಿಸಿರುವ ಬಗ್ಗೆ ಸಾಕ್ಷ್ಮ ಸಂಗ್ರಹಿಸುತ್ತಿದ್ದಾರೆ. ಹಬಿಬುರ್ ವಾಸವಿದ ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ಬಂಧಿತ ಆರು ತಿಂಗಳಿಂದ ಆತ ಪತ್ತೆ ಇರಲಿಲ್ಲ: ಹೊಂದಿದ್ದರು. ಮನೆಗೆ ಯಾರು ಬಂದು ಹೋಗುತ್ತಿದ್ದರು ಎಂಬುವುದರ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಬೀಬುರ್ ಬೆಂಗಳೂರು ನಗರವನ್ನೇ ಗುರಿಯಾಗಿ ಟ್ಕುಕೊಂಡು ಉಗ್ರ ಚಟುವಟಿಕೆ ನಡೆಸುತ್ತಿದ್ದ. ಈ ವಿಷಯ ಬೆಳಕಿಗೆ ಬರುತ್ತಿದಂತೆ ನಗರದ ಜನತೆಯ ಆತಂಕಕ್ಕೆ ಕಾರಣವಾಗಿತ್ತು. ಎನ್ ಐಎ ಅಧಿಕಾರಿಗಳ ಸೂಕ ತನಿಖೆಯಿಂದಾಗಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಭಾರೀ ಅನಾಹುತ ಒಂದು ಕೈ ತಪ್ಪಿದಂತಾಗಿದೆ.

2002ರ, ಸರ್ಫೇಸಿ ಕಾಯಿದೆ 13(2)ರಡಿ ತಗಾದೆ ಸೂಚನೆ (ಇನ್ಸು ಮುಂದೆ ಆಕ್ಟ್ ಎಂದು ಕರೆಯಲಾಗಿದೆ)

ಆರ್ಹೆಚ್ಎಲ್ಎಸ್ ಲೇಔಟ್, ನಾಗರಭಾವಿ 2ನೇ ಹಂತ ಹೇರೋಹಳ್ಳಿ ಎಸ್ಒ, ಬೆಂಗಳೂರು ನಗರ ಜಿಲ್ಲೆ, ಕರ್ನಾಟಕ, ಇಂಡಿಯಾ – 560091.

ನಂ.400, 4ನೇ ಕ್ರಾಸ್, 1ನೇ ಮಹಡಿ, ಶ್ರೀ ಅನ್ನಮೂರ್ಣೇಶ್ವರಿ ನಗರ, ಆರ್ಹೆಚ್ಎಲ್ಎಸ್ ಲೇಔಟ್, ನಾಗರಭಾವಿ 2ನೇ ಹಂತ ಹೇರೋಹಳ್ಳಿ ಎಸ್ಒ,

ಕಿರಣ್ ಕುಮಾರ್ ಆರ್.

ಚೆನೈ, ತಮಿಳುನಾಡು, ಇಂಡಿಯಾ – 600018.

ವಿಷಯ: ಹೆಚ್ಎಫ್ಹೆಚ್ಎಲ್ ಸಾಲದ ಖಾತೆ (ಹಳೆ) ನಂ.217010000000842, (ಹೊಸ) ಖಾತೆ ನಂ. ಎಲ್ಎನ್ಬಿಎಎನ್ಪಿಹೆಚ್ಎಲ್ – 07150023848, ಮೊತ್ತ ರೂ.49,70,000/-

ಆದಾಗ್ಯೂ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿರುವ ಆದಿತ್ಯ ಬಿರ್ಲಾ ಫೈನಾನ್ಸ್, ಕಂಪನಿಗಳ ಕಾಯಿದೆ 1956ರ ಅಡಿಯಲ್ಲಿ ಸಂಯೋಜಿಸಲ್ಪಟ್ಟ ಒಂದು ಕಂಪನಿ, ನೋಂದಾಯಿತ ಕಛೇರಿ ಇಂಡಿಯನ್ ರಾಯೋನ್ ಕಾಂಪೌಂಡ್, ವೆರಾವಲ್, ಗುಜರಾತ್–362266 ಶಾಖಾ ಕಛೇರಿ ವಿಳಾಸ : ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್ ಲಿಮಿಟೆಡ್, ಸ್ಟಾರ್ ಅವೆನ್ನೂ, ನಂ. (78), 3ನೇ ಮಹಡಿ, 6ನೇ ಕ್ರಾಸ್, ವಿಕ್ಟೋರಿಯಾ ಲೇಔಟ್, ವಿಕ್ಟೋರಿಯಾ ರಸ್ತೆ, ವಿಜಯಾ ಬ್ಯಾಂಕ್ ಹತ್ತಿರ, ಬೆಂಗಳೂರು – 560025 (ಇನ್ನು ಮುಂದೆ "ಎಬಿಹೆಚ್ಎಫ್ಎಲ್" ಎಂದು ಕರೆಯಲ್ಪಡುವ) ಈ ಸೂಚನೆಯಲ್ಲಿ ಉಲ್ಲೇಖಿಸಲ್ಪಟ್ಟಿರುವ ವಿಳಾಸದಾರರಾದ ನಿಮಗೆ ಸಾಲ ಸೌಲಭ್ಯವನ್ನು ನೀಡಿರುತ್ತದೆ. ಚರಾಸ್ತಿಯ ಕೆಳಗಿನ ಅಡಮಾನದ ಮೂಲಕ ಈ ಸಾಲ ಸೌಲಭ್ಯವು ಇತರ ವಿಷಯಗಳ ನಡುವೆ, ಸುರಕ್ಷತೆಯನ್ನು ಪಡೆದಿರುತ್ತದೆ. ಸ್ಥಿರಾಸ್ತಿಯ ಫ್ಲಾಟ್ ನಂ.215, 2ನೇ ಮಹಡಿ, ಶ್ರೀ ಕೃಷ್ಣ ಸಾಯಿ ಎನ್ಕ್ಷೇವ್, ಸರ್ವೇ ನಂ.111/1, ಬಿಬಿಎಂಪಿ ಖಾತಾ ನಂ. 406, ಸರ್ಕಾರಿ ಶಾಖೆ ಪಕ್ಕ ಹೂಡಿ, ಬೆಂಗಳೂರು–560048, ಆಸ್ತಿಯ ಚಕ್ಕುಬಂದಿ : ಪೂರ್ವಕ್ಕೆ : ಹೆಚ್ ಎನ್ ಗೋಪಾಲ ಗೌಡ ರವರ ಆಸ್ತಿ, ಪಶ್ಚಿಮಕ್ಕೆ : ಮಾಲೀಕರಿಗೆ ಸೇರಿದ ಉಳಿದ ಖರಾಬು ಭೂಮಿ,

ಇಲ್ಲಿ ಉಲ್ಲೇಖಿಸಲ್ಪಟ್ಟಿರುವ ವಿಳಾಸದಾರರಾದ ನೀವು ಮೇಲೆ ತಿಳಿಸಿದಂತೆ ಸಾಲ ಖಾತೆಯಲ್ಲಿ ಆರ್ಥಿಕ ಶಿಸ್ತನ್ನು ನಿರ್ವಹಿಸಲು ವಿಫಲರಾಗಿರುತ್ತೀರಿ ಮತ್ತು ಎಬಿಹೆಚ್-ಎಫ್ಎಲ್ ತನ್ನ ಸಾಮಾನ್ಯ ಬ್ಯಾಂಕಿಂಗ್

ಮೇಲೆ ತಿಳಿಸಲಾಗಿರುವ ಬಾಕಿ ಮೊತ್ತದ ಜೊತೆಗೆ, ಸಂಪೂರ್ಣ ಬಾಕಿಯನ್ನು ಪಾವತಿಸುವ ತನಕ ಭವಿಷ್ಯದಲ್ಲಿ ತೀರಿಸಬೇಕಾದ ಬಡ್ಡಿ ಮತ್ತು ಬಡ್ಡಿ ದಂಡಗಳು ಮತ್ತು/ ಅಥವಾ ಇತರೆ ಶುಲ್ಕಗಳನ್ನು ಪಾವತಿಸಲು ಸಹ ನೀವು ಹೊಣೆಗಾರರಾಗಿರುತ್ತೀರಿ. ಇಲ್ಲಿ ಉಲ್ಲೇಖಿಸಲ್ಪಟ್ಟರುವ ವಿಳಾಸದಾರರಾದ ನೀವು ಸಾಲ ಪಾವತಿಸುವಲ್ಲಿ ನಿರಂತರವಾಗಿ ವಿಫಲರಾಗಿರುವುದರಿಂದ, ಭಾರತೀಯ ರಿಸರ್ವ್

ಆದ ಕಾರಣ, ಈ ಪ್ರಕಟಣೆಯನ್ನು ಹೊರಡಿಸಲಾದ ದಿನಾಂಕದಿಂದ 60 (ಅರವತ್ತು) ದಿನಗಳೊಳಗಾಗಿ ಇಂದಿನ ತಾರೀಖಿನವರೆಗಿನ ಎಲ್ಲಾ ಬಾಧ್ಯತೆಗಳನ್ನು ಬಡ್ಡಿ. ವೆಚ್ಚ ಮತ್ತು ಶುಲ್ಕಗಳೊಂದಿಗೆ ಕಂಪೂರ್ಣವಾಗಿ ಎಬಿಹೆಚ್ಎಫ್ಎಲ್ಗೆ ಪಾವತಿಸಬೇಕೆಂಬುದಾಗಿ ಈ ಸೂಚನೆಯನ್ನು ಜಾರಿ ಮಾಡುವ ಮೂಲಕ ಇಲ್ಲಿ ಉಲ್ಲೇಖಿಸಲ್ಪಟ್ಟರುವ ವಿಳಾಸದಾರರಾದ ನಿಮಗೆ ತಿಳಿಸಲಾಗಿದೆ, ತಪ್ಪಿದಲ್ಲಿ, ಭದ್ರತಾ

ಸೇರಿದಂತೆ) ಅಥವಾ ಮೂರನೇ ವ್ಯಕ್ತಿಗೆ ಹಿತಾಸಕ್ತಿ ಉಂಟು ಮಾಡುವುದು ಅಥವಾ ಭದ್ರತಾ ಸ್ವತ್ತಿನೊಂದಿಗೆ ಯಾವುದೇ ರೀತಿಯ ವ್ಯವಹಾರ ನಡೆಸುವುದನ್ನು ನಿರ್ಬಂಧಿಸಲಾಗಿದೆ ಎಂಬುದನ್ನು ನಯಮಿಟ್ಟು ಗಮನಿಸತಕ್ಕದ್ದು. ಇದಕ್ಕೆ ವ್ಯತಿರಿಕ್ತವಾಗಿ ಯಾವುದೇ ವ್ಯವಹಾರ ನಡೆಸಿದಲ್ಲಿ ಒಂದು ವರ್ಷದ ಅವಧಿಯವರೆಗೂ ಸೆರೆವಾಸ ಅಥವಾ ದಂಡ ಅಥವಾ ಎರಡೂ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಅಲ್ಲದೆ, ಸೆಕ್ಯೂರಿಟೈಜೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ಮಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಕಾಯ್ದೆ, 2002ರ ವಿಭಾಗ 13 (2) ಅಡಿಯಲ್ಲಿ ನೀಡಲಾಗುತ್ತಿರುವ ಅಂತಿಮ ಸೂಚನೆ ಇದಾಗಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸತಕ್ಕದ್ದು. ಸಂಪೂರ್ಣವಾಗಿ ನಿಮ್ಮದೇ ಹೊಣೆ, ಜವಾಬ್ದಾರಿ ಮತ್ತು ವೆಚ್ಚದೊಂದಿಗೆ, ಪರಿಮಿತಿಯಡಿ ಉಲ್ಲೇಖಿಸಲ್ಪಟ್ಟಿರುವ ತನ್ನ ಯಾವುದೇ ಅಥವಾ ಎಲ್ಲಾ ಹಕ್ಕುಗಳನ್ನು ಮೇಲಿನ ವಿಳಾಸದಾರರಾದ ನಿಮ್ಮ ವಿರುದ್ಧ ಪೂವಾಗ್ರಹವಿಲ್ಲದೇ ಎಬಿಹೆಚ್ಎಫ್ಎಲ್ ಚಲಾಯಿಸಬಹುದಾಗಿದೆ.

ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್



ಬೆಂಗಳೂರು: ಯೂರೋಪ್ನ ಬಲ್ಗೇರಿಯಾ ದೇಶದ ಸೋಫಿಯ ನಗರದಲ್ಲಿ ವರ್ಲ್ಡ್ ಯೋಗ ಅಲೈನ್ಸ್ ಅವರು ಆಯೋಜಿಸಿದ್ದ ವಿಶ್ವ ಯೋಗೋತ್ಸವ ಮತ್ತು ವಿಶ್ವ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಆಚಾರ್ಯ ಯೋಗ ಯೂತ್ ಕ್ಲಬ್ ನ ಸ್ಪರ್ಧಾಳುಗಳಾದ 9 ಚಿನ್ನದ ಪದಕ, 12 ಬೆಳ್ಳಿ ಪದಕ ಮತ್ತು 9 ಕಂಚಿನ ಪದಕ ಪಡೆದು, ವಿದೇಶದಲ್ಲಿ ಭಾರತದ ಧ್ವಜ ಎತ್ತಿ ಹಿಡಿದಿದ್ದಾರೆ.

ಆಚಾರ್ಯ ಯೋಗ ಯೂತ್ ಕ್ಲಬ್ ಸಂಸ್ಥಾಪಕ, ಅಂತಾರಾಷ್ಟ್ರೀಯ ಯೋಗ ಪಟು ರಾಜೇಶ್ ಆಚಾರಿ ಎಂ. ಅವರು ವಿದ್ಯಾರ್ಥಿಗಳ ಸಾಧನೆಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ, ಇನಷ್ಟು ಪದಕಗಳನ್ನು ತಾಯಿ ಭಾರತೀಯ ಮಡಿಲಿಗೆ ಸಮರ್ಪಿಸಿ ಎಂದು ಹಾರೈಸಿದರು. ಇನ್ನು ತಂಡದ ತರಬೇತುದಾರರಾಗಿ ತೆರಳಿದ ಅಂತಾರಾಷ್ಟ್ರೀಯ ಯೋಗ ಪಟುಗಳಾದ ದೀಪಕ್, ಮತ್ತು ಅಂತಾರಾಷ್ಟ್ರೀಯ ಯೋಗ ಪಟುವಾದ ಛತ್ತೀಸ್ಗಡದ ಆನಂದ್ ಸಿಂಗ್ ಮತ್ತು ಮಹಿಳಾ ತಂಡದ ಮುಖ್ಯಸ್ಥರಾಗಿ ತೇಜಸ್ವಿನಿ ರವರು ಮಕ್ಕಳ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಸಾಂಬಾರು ಸಸಿಗಳ ಮಾರಾಟ

ಬೆಂಗಳೂರು: ಭಾರತೀಯ ಸಾಂಬಾರು ಮಂಡಳಿಯು ಪ್ರತಿ ವರ್ಷದಂತೆ ಈ ಬಾರಿ ಸಹ ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿ ಕೊಡುವ ಸಾಂಬಾರ ಬೆಳೆಗಳ ಸಸಿಗಳ ಮಾರಾಟ ಮಾಡಲಿದೆ. ಈ ಸಸ್ಯಗಳು ಮಂಡಳಿಯ ಸಸ್ಯ ಪಾಲನಾ ಕೇಂದ್ರಗಳಲ್ಲಿ ಕೈಗೆಟಕುವ ದರದಲ್ಲಿ ಸಿಗಲಿದೆ. ಹತ್ತು ತಿಂಗಳು ಮೇಲ್ಪಟ್ಟ ಏಲಕ್ಕಿ ಸಸಿಗೆ ಹತ್ತು ರು. ಬೇರು ಬರಿಸಿದ ಕಾಳು ಮೆಣಸಿನ ಪ್ರತಿ ಬಳ್ಳಿಗೆ ಏಳು ರು. ಕಾಳು ಮೆಣಸಿನ ನ್ಯೂಕ್ಲಿಯಸ್ ಸಸಿಯ ಪ್ರತಿ ಬಳ್ಳಿಗೆ 14ರು., ಪೊದೆ ಮೆಣಸು, ಲವಂಗದ ಸಸಿ, ವೆನಿಲ್ಲಾ ಬಳ್ಳಿ ಹಾಗೂ ಜಾಯಿಕಾಯಿಯ ಪ್ರತಿ ಸಸಿಗೆ ತಲಾ 25 ರು. ದರ ನಿಗದಿಪಡಿಸಲಾಗಿದೆ. ಆಸಕ್ತರು ಅರ್ಜಿ ಮತ್ತು ಹೆಚ್ಚಿನ ವಿವರಗಳಿಗಾಗಿ ಆಯಾ ಜಿಲ್ಲೆಯಲ್ಲಿನ ಸಸ್ಯಪಾಲನಾ ಕೇಂದ್ರ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ನಂ.400, 4ನೇ ಕ್ರಾಸ್, 1ನೇ ಮಹಡಿ, ಶ್ರೀ ಅನ್ನಪೂರ್ಣೇಶ್ವರಿ ನಗರ,

ಬೆಂಗಳೂರು ನಗರ ಜಿಲ್ಲೆ, ಕರ್ನಾಟಕ, ಇಂಡಿಯಾ – 560091.

ಫಿಚ್ಕ್ ನರ್ ಕನ್ನಲ್ಟಿಂಗ್ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್.

ಮೆನೊನ್ ಎಟರ್ನಿಟಿ 9ನೇ ಮಹಡಿ, ನಂ. 165 ಎಸ್ಟ್, ಮೇರೀಸ್ ರಸ್ತೆ,

ಉತ್ತರಕ್ಕೆ : ರಸ್ತೆ, ದಕ್ಷಿಣಕ್ಕೆ : ರಸ್ತೆ (ಇನ್ನು ಮುಂದೆ ಆಸ್ತಿ ಎಂದು ಉಲ್ಲೇಖಿಸಲಾಗಿದೆ), (ಇನ್ನು ಮುಂದೆ ಸುರಕ್ಷಿತ ಸ್ವತ್ತುಗಲು ಎಂದು ಕರೆಯಲಾಗುತ್ತದೆ).

ವ್ಯವಹಾರದಲ್ಲಿ ನಿರ್ವಹಿಸುವ ಖಾತೆಗಳ ಮಸ್ತಕಗಳ ಪ್ರಕಾರ, ದಿನಾಂಕ 08.06.2019 ರವರೆಗೆ ನೀವು ಪಾವತಿಸಬೇಕಾದ ಬಾಕಿಯಿರುವ ಪ್ರಧಾನ ಮೊತ್ತ ಉಳಿದ ಬಾಕಿ (ಸಂಚಿತ ವಿಳಂಬ ಶುಲ್ಕಗಳು ಸೇರಿದಂತೆ) ಹಾಗೂ ಬಡ್ಡಿಯನ್ನೂ ಒಳಗೊಂಡು **ರೂ.66,60,907.24 (ರೂಪಾಯಿ ಅರವತ್ತಾರು ಲಕ್ಷದ ಅರವತ್ತು ಸಾವಿರದ ಒಂಭೈನೂರ ಏಳು ಮತ್ತು ಇಪ್ಪತ್ತ ನಾಲ್ಕು ಪೈಸೆ ಮಾತ್ರ**) ಆಗಿರುತ್ತದೆ.

ಬ್ಯಾಂಕ್ ಹೊರಡಿಸಿರುವ ನಿರ್ದೇಶನದಂತೆ, ದಿನಾಂಕ 31.03.2017 ರಂದು ಈ ಸಾಲ ಖಾತೆಯನ್ನು ನಿರ್ವಹಣಾ ರಹಿತ ಸ್ವತ್ತು ಎಂಬುದಾಗಿ ವರ್ಗೀಕರಿಸಲಾಗಿದೆ.

ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಅರ್ಹತೆಯನ್ನು ಎಬಿಹೆಚ್ಎಫ್ಎಲ್ ಹೊಂದಿರುತ್ತದೆ ಮತ್ತು ಕಾನೂನಿನ ಪ್ರಕಾರ ಎಬಿಹೆಚ್ಎಫ್ಎಲ್ಗೆ ಲಭ್ಯವಿರುವ ಇತರೆ ಕ್ರಮಗಳನ್ನು ಸಹ ತೆಗೆದುಕೊಳ್ಳಲಿದೆ. ಅಲ್ಲದೆ, ಎಬಿಹೆಚ್ಎಫ್ಎಲ್ನ ನಿರ್ದಿಷ್ಟ ಲಿಖಿತ ಅನುಮತಿಯೊಂದಿಗೆ ಹೊರತುಪಡಿಸಿ, ಪರಭಾರೆ ಮಾಡುವುದು, (ವರ್ಗಾವಣೆ, ಮಾರಾಟ, ಭೋಗ್ಯ ಅಥವಾ ಬೇರೆ ರೀತಿಯಲ್ಲಿ ಬಳಸಿಕೊಳ್ಳುವುದು

ಬೆಂಗಳೂರು ಶ್ಯಾಮ್ ಕುಮಾರ್ ಆರ್. **ಜುಲೈ** 8, 2019

ನಾನಕ್ರಾಮ್ ಗುಡ, ಹೈದರಾಬಾದ್ –500032 ಸಂಪರ್ಕಿಸಬಹುದು.

ಮಿತಿಯೊಳಗೆ ಸ್ಟಾಕ್ ಎಕ್ಸ್ ಚೇಂಜ್ ಗೆ ತಿಳಿಸುವುದು.

ಆಡಳಿತ ಮಂಡಳಿಯ ನಿರ್ದೇಶಕರುಗಳ ಆದೇಶದ ಮೇರೆಗೆ